



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೦೪, ಡಿಸೆಂಬರ್, ೨೦೨೪(ಮಾರ್ಗಶಿರ, ೧೩, ಶಕವರ್ಷ, ೧೯೪೬) BENGALURU, WEDNESDAY, 04, DECEMBER, 2024(MARGASHIRA, 13, SHAKAVARSHA, 1946)	ಸಂ. ೫೯೧ No.591
-----------------------	---	-------------------

## ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 139 ಎಂಎಲ್‌ಆರ್ 2022(e)

ಕರ್ನಾಟಕ ಸರ್ಕಾರ ಸಚಿವಾಲಯ,  
ವಿಕಾಸ ಸೌಧ,  
ಬೆಂಗಳೂರು, ದಿನಾಂಕ: 04/12/2024.

### ಅಧಿಸೂಚನೆ

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರ ಸೆಕ್ಷನ್-3, 4 ಮತ್ತು 503 ನೇ ಪ್ರಕರಣದಲ್ಲಿ ಅಗತ್ಯಪಡಿಸಿದಂತೆ ರಾಯಚೂರು ಜಿಲ್ಲೆಯ "ರಾಯಚೂರು ನಗರಸಭೆ ಪ್ರದೇಶ" ವನ್ನು 'ದೊಡ್ಡ ನಗರ ಪ್ರದೇಶ' ವೆಂದು ಘೋಷಿಸಲು ಹಾಗೂ ಸದರಿ 'ದೊಡ್ಡ ನಗರ ಪ್ರದೇಶ' ವನ್ನು "ರಾಯಚೂರು ಮಹಾನಗರ ಪಾಲಿಕೆ" ಪ್ರದೇಶವೆಂದು ನಿರ್ದಿಷ್ಟಪಡಿಸಲು ಪ್ರಸ್ತಾಪಿಸಿ, ಅಧಿಸೂಚನೆ ಸಂಖ್ಯೆ ನಅಇ 132 ಎಂಎಲ್‌ಆರ್ 2022; ದಿನಾಂಕ:16/10/2024 ನ್ನು ದಿನಾಂಕ:16/10/2024 ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3 ರ ಸಂಖ್ಯೆ:466 ರಲ್ಲಿ ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿ;

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ/ಸಲಹೆ ಸ್ವೀಕೃತವಾಗದೇ ಇರುವುದರಿಂದ;

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರ ಸೆಕ್ಷನ್-3, 4 ಮತ್ತು 503 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಘನತೆವೆತ್ತ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, ಆಡಳಿತಾತ್ಮಕ ಹಿತದೃಷ್ಟಿಯಿಂದ 'ಅನುಸೂಚಿ-ಎ' ಮತ್ತು 'ಅನುಸೂಚಿ-ಬಿ' ರಲ್ಲಿರುವಂತೆ ರಾಯಚೂರು ಜಿಲ್ಲೆಯ "ರಾಯಚೂರು ನಗರಸಭೆ ಪ್ರದೇಶ" ವನ್ನು 'ದೊಡ್ಡ ನಗರ ಪ್ರದೇಶ' ವೆಂದು ಉದ್ಘೋಷಿಸಿ ಹಾಗೂ ಸದರಿ 'ದೊಡ್ಡ ನಗರ ಪ್ರದೇಶ' ವನ್ನು "ರಾಯಚೂರು ಮಹಾನಗರ ಪಾಲಿಕೆ" ಪ್ರದೇಶವೆಂದು ಪದನಾಮೀಕರಿಸಿ ಈ ಮೂಲಕ ಉದ್ಘೋಷಿಸಿರುತ್ತಾರೆ:

1. ಅಂಥ ಪ್ರದೇಶದ ಜನಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆಯಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಮೂರು ಸಾವಿರ ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;

(೧)

3. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಆರು ಕೋಟಿ ರೂಪಾಯಿಗಳು ಅಥವಾ ವಾರ್ಷಿಕ ತಲಾ ಒಬ್ಬನಿಗೆ ಎರಡು ನೂರು ರೂಪಾಯಿಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು:
4. ಅಂಥ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಟಿ. ಮಂಜುನಾಥ)  
ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ

### ಕಡತ ಸಂಖ್ಯೆ: ನಅಇ 139 ಎಂಎಲ್‌ಆರ್ 2022(e)

#### ಶೆಡ್ಯೂಲ್ - ಎ

ಜಿಲ್ಲೆ	ಮೇಲ್ವರ್ಗೀಕರಿಸಿರುವ ಸ್ಥಳೀಯ ಸಂಸ್ಥೆ ಹೆಸರು	ಸೇರ್ಪಡೆಗೊಳಿಸಿರುವ ಪ್ರದೇಶಗಳು	ಒಟ್ಟು ಪ್ರದೇಶ
ರಾಯಚೂರು	ರಾಯಚೂರು ನಗರಸಭೆ	ರಾಯಚೂರು ನಗರಸಭೆ	43.85 ಚದರ ಕಿ.ಮೀ.

#### ಷೆಡ್ಯೂಲ್ - ಬಿ

ರಾಯಚೂರು ನಗರಸಭೆಯ ಸರಹದ್ದುಗಳು ರಾಯಚೂರು ಹಳ್ಳಿಯ ದಕ್ಷಿಣ ಪಶ್ಚಿಮ ಮೂಲೆಯಿಂದ ಪ್ರಾರಂಭಗೊಂಡು ಮತ್ತು ದಕ್ಷಿಣ ಮೂಲೆಗೆ ತಿರುಗುತ್ತಾ ಸರ್ವೆ ನಂ. ಗಳು 2, 1, 175, 174, 171 ಮತ್ತು ಪಿ. ಡಬ್ಲ್ಯೂ. ಡಿ. ರಸ್ತೆಯನ್ನು ಹಾದು ಸ. ನಂಬರುಗಳು 22, 21 ಮತ್ತು ರೈಲ್ವೆ ಪಟ್ಟಿಯನ್ನು ಹಾಯ್ದು ಸರ್ವೆ ನಂಬರುಗಳು 1414, 1413, 1411 ಪೂರ್ವ ಮೂಲೆಗೆ ತಿರುಗುತ್ತಾ ಸರ್ವೆ ನಂಬರುಗಳು 1436, 1434, 1435, 1122, 1160, 1125 ಪೂರ್ವ ದಿಕ್ಕಿಗೆ ತಲುಪುತ್ತಾ ಸರ್ವೆ ನಂಬರುಗಳು 1128, 1130, 1192, 891, 809, 737, 756, 640, 641, 638, 607, 591, 570, 571, 446, 445, 443, 395, 397, 401 ಗಳು ಈ ರಾಯಚೂರು ಸರ್ವೆ ನಂಬರುಗಳಿಂದ ದಕ್ಷಿಣ ಮೂಲೆಗಿರುವ ಪೋತಗಲ್ ಸ.ನಂ. 204, 203 ಮುಖಾಂತರ ಉತ್ತರ ದಿಕ್ಕಿಗೆ ತಿರುಗುತ್ತಾ ಸರ್ವೆ ನಂ. ನಂಬರುಗಳು 207, 136, 134, 330 ಮತ್ತು ಪಿ. ಡಬ್ಲ್ಯೂ. ಡಿ. ರಸ್ತೆಯನ್ನು ಹಾದು ಸ. ನಂ. ಗಳು 8, 9, 10ಗಳ ಮುಖಾಂತರ ಪೋತಗಲ್ ಹಳ್ಳಿಯ ಮೂಲೆಯನ್ನು ತಲುಪುತ್ತದೆ. ಅಲ್ಲಿಂದ ಪೋತಗಲ್, ಯರಮರಸ್ ಕಡೆಗೆ ತಿರುಗುತ್ತಾ ಪೋತಗಲ್ ಸರ್ವೆ ನಂ.ಗಳು 306, 302, 291, 209, 288, 282, 281 ಮತ್ತು ಸರ್ವೆ ನಂಬರುಗಳು 78, 76, 70, 72, 75, 55 ಮತ್ತು ಪಿ. ಡಬ್ಲ್ಯೂ. ಡಿ. ರಸ್ತೆಯನ್ನು ಹಾಯ್ದು ಸರ್ವೆ ನಂ. 50 ಮತ್ತು ಯರಮರಸ್ ಹತ್ತಿರವಿರುವ ರೈಲ್ವೆ ಪಟ್ಟಿಯ ಮುಖಾಂತರ ಯರಮರಸ್ ಹಳ್ಳಿಯ ಪಶ್ಚಿಮ ಭಾಗದ ಸರ್ವೆ ನಂ. ಗಳು 47, 44, 40 ಮತ್ತು 19 ಅಲ್ಲಿಂದ ಯರಮರಸ್ ಹಳ್ಳಿಯ ದಕ್ಷಿಣ ಸರಹದ್ದಿನ ರೇಖೆ ಸರ್ವೆ ರಾಯಚೂರಿನ

ಸರ್ವೆ ನಂಬರುಗಳು 129, 128, 123, 120, 122, 130:1, 114, 113, 118, 37, 52, 57, 56 ಪಿ.ಡಬ್ಲ್ಯೂ.ಡಿ. ರಸ್ತೆಯನ್ನು ಹಾಯ್ದು ಅಲ್ಲಿಂದ ಸರ್ವೆ ನಂ.ಗಳು ಎಕ್ಲಾಸಪುರ ಹಳ್ಳಿಯ ಸರ್ವೆ ನಂ.ಗಳು 153, 154, 151, 111 ಮತ್ತು ಸ. ನಂ. 215, 211, 218, 209 ಮತ್ತು ರೈಲ್ವೆ ಪಟ್ಟಿಯನ್ನು ಹಾಯ್ದು ಅಸ್ಕಿಹಾಳ ಗ್ರಾಮದ ಸ. ನಂ. 51, 47, 46, 44, 43 ಮತ್ತು 41 ಗಳನ್ನು ತಲುಪುತ್ತಾ ರಾಂಪುರ ಹಳ್ಳಿಯ ದಕ್ಷಿಣ ಪಶ್ಚಿಮದ ಮೂಲೆಗೆ ತಲುಪುವ ಸರ್ವೆ ನಂ.ಗಳು 349, 351, 355 ಮತ್ತು ಸರ್ವೆ ನಂ.ಗಳು 2, 17, 27 ಮತ್ತು ಪಿ.ಡಬ್ಲ್ಯೂ.ಡಿ. ರಸ್ತೆಯ ಮುಖಾಂತರ ಸ.ನಂ.ಗಳು 21 ಮತ್ತು ಅಲ್ಲಿಂದ ಹೊಸೂರು ಹಳ್ಳಿಯ ರೈಲ್ವೆ ಪಟ್ಟಿಯನ್ನು ಹಾಯ್ದು ಸರಹದ್ದಿನ ಪ್ರಾರಂಭ ರೇಖೆಯನ್ನು ತಲುಪುತ್ತದೆ.



### **GOVERNMENT OF KARNATAKA**

**No.UDD 139 MLR 2022(e)**

Karnataka Government Secretariat,  
Vikasa Soudha,  
Bangalore, **dated 04/12/2024.**

### **NOTIFICATION**

Whereas the Notification to declare the City Municipal Area of Raichur of Raichur District as a Larger Urban Area and further to specify such Area as 'The Corporation of the City of Raichur' as mentioned in the Schedule-A along with boundaries mentioned in Schedule-B was published as required by section-3 read with section-9 and 503 of the Karnataka Municipal Corporations Act 1976, vide Government Notification No:UDD 139 MLR 2022, dated 16/10/2024 by providing thirty days time and was published in Part-III, No.466, Karnataka Gazette Extraordinary, dated 16/10/2024 inviting objections/suggestions from all the persons likely to be affected thereby on or before thirty days from the date of publication of the above Notification.

And whereas the Notification was made available to the public on the day of publication;

And whereas no objection/suggestion has been received within the stipulated period;

Now, therefore, in exercise of the powers conferred by Section 3, 4 and 503 of the Karnataka Municipal Corporations Act 1976, the Hon'ble Governor, hereby notify the City Municipal Area of Raichur as a "Larger Urban Area" and further specifying such area to be 'The Corporation of the City of Raichur' as mentioned in Schedule-A, along with the boundaries mentioned in Schedule-B, for the purpose of administration having regard regards to:

- i. The population of such area is not less than three lakhs;
- ii. The density of population in such area is not less than three thousand inhabitants to one square kilometer of area;
- iii. The revenue generated for local administration from such area from tax and non-tax sources in the year of the last preceding census is not less than rupees six crores per annum or a sum calculated at the rate of rupees two hundred per capita per annum, whichever is higher;
- iv. The percentage of employment in non-agricultural activities is not less than fifty per cent of the total employment.

By Order and in the name of the  
Governor of Karnataka,

**(T. Manjunath)**

Under Secretary to Government,  
Urban Development Department

**No.UDD 139 MLR 2022(e).**

**Schedule - A**

<b>District</b>	<b>ULB upgraded</b>	<b>Areas included</b>	<b>Total area</b>
<b>1</b>	<b>2</b>	<b>3</b>	<b>4</b>
Raichur	Raichur City Municipal Council	Raichur City Municipal Council	43.85 Sq. K.Mtrs

**SCHEDULE-B**

The boundaries of Raichur City Municipal Council Area starts from South-West corner of Raichur village and turn towards S.No.2, 1, 175, 174, 171 and pass through PWD Road. Then pass through S.No.22, 21 and Railway line and moves towards S.No.1414, 1413, 1411 at the East corner, Then reaches at S.No.1436, 1434, 1435, 1122, 1160, 1125 at the East direction and then from S.No.1128, 1130, 1192, 891, 809, 737, 756, 640, 641, 638, 607, 591, 570, 571, 446, 445, 443, 395, 397, 401 of Raichur moves to S.No.204, 203 of Pothgal at South Corner, then turning to North direction moves through S.No.207, 136, 134, 330 and PWD Road and reaches the corner of Pothgal village through S.No.8, 9 and 10. Then, turning towards Pothgal, Yaramaras passes through S.No.306, 302, 291, 209, 288, 282, 281 of Pothgal and S.No.78, 76, 70, 72, 75, 55 and PWD Road, Then passes through S.No.50 and Railway line near Yaramaras, S.No.47, 44, 40 & 19 of West part of Yaramaras village. Then, passes through S.No.129, 128, 123, 120, 122, 130, 1, 114, 113, 118, 37, 52, 57, 56, and PWD Road, then passes through S.No.153, 154, 151, 111 & 215, 211, 218, 29 of Ekklaspur village and crosses the Railway line, Then, reaches S.No.51, 47, 46, 44, 43 & 41 of Askihal village and then reaches S.No.349, 351, 355 that reaches South-West corner of Rampur village and then reaches S.No.21 through S.No.2, 17, 27 and PWD Road. And from there it passes through Railway line of Hosuru village and reaches starting point.